

ಆಚಾರ್ಯ ಮಧ್ವರ ಭಾಷ್ಯದಲ್ಲಿರುವಂತೆ
ವೇದವ್ಯಾಸ ವಿರಚಿತ

ಬ್ರಹ್ಮಸೂತ್ರಗಳೆ

(ಶಂಕರ ಮತ್ತು ರಾಮಾನುಜ ಪಾಠಗಳೊಂದಿಗೆ)

ನಿರ್ದೇಶಕರು

ಬನ್ನಂಜೆ ಗೋವಿಂದಾಚಾರ್ಯರು

ಸಂಪಾದಕರು

ಸಗಿ, ರಾಘವೇಂದ್ರ ಉಪಾಧ್ಯಾಯ
ಉಡುಪಿ ರಾಮನಾಥ ಆಚಾರ್ಯ

ಪ್ರಕಾಶನ

ತತ್ವವಾದ ಸಂಶೋಧನ ಸಂಸತ್
ಶ್ರೀ ಪಲಿಮಾರು ಮಠ, ಉಡುಪಿ.

BRAMHASŪTRAGALU

© Reserved

First Edition 1999

Copies: 500

Rs.30/-

Publication

Tatwavada Samshodhana Samsat
Sri. Palimaru Matha, Udupi.

Printers

Suguna Printers, UDUPI.
Adarsh Printers, UDUPI

D.T.P. Setting

Maxmann Computers, UDUPI

ಆಶೀರ್ವಚನ

ಭಗವಂತನು ವೇದವ್ಯಾಸನಾಗಿ ದ್ವಾಪರದ ಕೊನೆಯಲ್ಲಿ ಅವತರಿಸಿದನು. ಮನುಕುಲದ ಮೇಲೆ ಆಪಾರ ಕರುಣೆಯಿಂದ ವೇದ ವಿಭಾಗ ಮಾಡಿದ ಮೇಲೆ ವೇದವ್ಯಾಸರು ಅನಂತ ವೇದಗಳ ಅರ್ಥ ನಿರ್ಣಯಕ್ಕಾಗಿ ಬ್ರಹ್ಮಸೂತ್ರಗಳನ್ನು ಬರೆದರು.

ವಾಯುದೇವರು ಕಲಿಯುಗದಲ್ಲಿ ಮಧ್ವರಾಗಿ ಅವತರಿಸಿ ಆ ಬ್ರಹ್ಮಸೂತ್ರಗಳ ಚಿಂತನೆಯನ್ನು ವ್ಯಾಸರ ಬಳಿಯ ನಡೆಸಿದರು. ಕಾಲಗರ್ಭದಲ್ಲಿ ಅಜ್ಞಾನದಿಂದ ನಶಿಸಿ ಹೋದ ಬ್ರಹ್ಮಸೂತ್ರಗಳನ್ನು ಮತ್ತೆ ಯಥಾವತ್ತಾಗಿ ಆಚಾರ್ಯ ಮಧ್ವರು ಭಾಷ್ಯದ ಮೂಲಕ ಜಗತ್ತಿಗೆ ನೀಡಿದರು. ಅವರ ಸಾಕ್ಷಾತ್‌ಶಿಷ್ಯರು ನಮ್ಮ ಮಠದ ಮೂಲ ಯತಿಗಳು ಶ್ರೀಹೃಷಿಕೇಶ ತೀರ್ಥರು ಲಿಪಿಬದ್ಧಗೊಳಿಸಿರುವರು.

ಅಲ್ಲಿನ ಸೂತ್ರಪಾಠಗಳ ಜತೆಗೆ ಹಿಂದಿನ ಶಂಕರ ಮತ್ತು ರಾಮಾನುಜಪಾಠವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ, ಬನ್ನಂಜೆ ಗೋವಿಂದಾಚಾರ್ಯರ ನಿರ್ದೇಶನದಲ್ಲಿ ಮಠದಲ್ಲೊಂದು ಸಂಶೋಧನೆ ಸಂಸ್ಥೆ ಹುಟ್ಟಿದೆ. ಅದರ ಮೊದಲ ಕೃತಿಯಾಗಿ ಹೊರಬಂದ ಈ ಹೊತ್ತಿಗೆ ಅಧ್ಯಯನ ಶೀಲರ ಕೈ ಸೇರಲಿ. ನಿತ್ಯ ಮಂತ್ರತುಲ್ಯಗಳಾದ ಸೂತ್ರಗಳ ಪಾರ್ಥಯಣ ನಡೆಯುವಂತಾಗಲಿ. ದೇವಪೂಜೆಯ ಅರ್ಚನೆಯ ಕಾಲದಲ್ಲಿ* ಪಠಿಸುವಂತಾಗಲೆಂದು ಆವೇಕ್ಷಿಸುತ್ತೇವೆ.

ಶ್ರೀ ವಿದ್ಯಾಮಾನ್ಯ ತೀರ್ಥರು
ಪಲಿಮಾರು ಭಂಡಾರಕೇರಿ ಮಠಾಧೀಶರು,
ಉಡುಪಿ.

* ಪೂಜೆಯ ಸಂದರ್ಭದಲ್ಲಿ ಪ್ರತಿಸೂತ್ರಗಳ ಅಧ್ಯಂತದಲ್ಲಿ "ಓಂ" ಹೇಳಬೇಕು

ಶುಭಾಶಂಸನ

ನಿರ್ದೇಶಕರ ನುಡಿ

ನಮ್ಮ ಗುರುಗಳ ಸಂಕಲ್ಪದಂತೆ ನಮ್ಮ ಮಠದ 'ವಿದ್ಯಾಮಾನ್ಯ ಸಭಾಭವನ'ದ ಮೇಲ್ಭಾಗದಲ್ಲಿ 'ತತ್ವವಾದ ಸಂಶೋಧನಾ ಸಂಸತ್' ಎಂಬ ಸಂಸ್ಥೆ ರೂಪುಗೊಂಡಿರುವುದು ತುಂಬ ಸಂತಸದ ಸಂಗತಿ. ಮಾಧ್ವಜನತೆ, ವಿಶೇಷವಾಗಿ ಉಡುಪಿಯ ನಾಗರಿಕರು ಇದನ್ನು ತುಂಬು ಹೃದಯದಿಂದ ಸ್ವಾಗತಿಸುವರೆಂದು ನಂಬಿದ್ದೇವೆ.

ಶ್ರೀ ಬನ್ನಂಜೆ ಗೋವಿಂದಚಾರ್ಯರ ನಿರ್ದೇಶನದಲ್ಲಿ ನಡೆಯುತ್ತಿರುವ ಈ ಸಂಸ್ಥೆಯ ಚೊಚ್ಚಲ ಕೃತಿಯಾಗಿ ಇದೀಗ 'ಬ್ರಹ್ಮಸೂತ್ರಗಳು' ಎಂಬ ಕಿರುಹೊತ್ತಿಗೆ ಹೊರಹೊಮ್ಮಿದೆ. ಉಳಿದ ಭಾಷ್ಯಕಾರರ ಪಾಠಗಳೊಂದಿಗೆ, ಶ್ರೀಮಧ್ವಾಚಾರ್ಯರು ಪ್ರಸ್ತುತಪಡಿಸಿರುವ ಬ್ರಹ್ಮಸೂತ್ರಗಳ ಪಾಠವನ್ನು ನೀಡುವ ಈ ಕೃತಿ ಸೂತ್ರಗಳ ಪಾರಾಯಣ - ಚಿಂತನ - ತುಲನಾಧ್ಯಯನ - ನಡೆಸುವ ಜಿಜ್ಞಾಸುಗಳಿಗೆ ಉಪಯುಕ್ತವಾಗಬಲ್ಲದೆಂದು ಭಾವಿಸಲಾಗಿದೆ.

ಈ ಕಿರುಕೃತಿಯನ್ನು ಸಂಪಾದಿಸಿರುವ ಸಂಸ್ಥೆಯ ಸಹಾಯಕ ಸಂಶೋಧಕರಾದ ರಾಮನಾಥಾಚಾರ್ಯರನ್ನೂ, ಅವರಿಗೆ ನೆರವು ನೀಡಿರುವ ಸಗ್ರಿ ರಾಘವೇಂದ್ರ ಉಪಾಧ್ಯಾಯರನ್ನೂ ಅಭಿನಂದಿಸುತ್ತೇವೆ. ಚೊಕ್ಕವಾದ ಮುದ್ರಣದಲ್ಲಿ ಸಹಕರಿಸಿದ ಎಲ್ಲರಿಗೂ ಆಶೀರ್ವಾದವಿರಲಿ.

ವೈದಿಕ ವಾಚ್ಯಯ ಪ್ರಪಂಚವನ್ನು ಶ್ರೀಮಂತಗೊಳಿಸಬಲ್ಲ ಇನ್ನಷ್ಟು ಕೃತಿಗಳು ತತ್ವವಾದ ಸಂಶೋಧನಾ ಸಂಸತ್‌ನಿಂದ ಹೊರಹೊಮ್ಮಲೆಂದು ನಮ್ಮ ಉಪಾಸ್ಯ ಶ್ರೀರಾಮಚಂದ್ರನನ್ನು ಪ್ರಾರ್ಥಿಸುತ್ತೇವೆ.

ಶ್ರೀ ವಿದ್ಯಾಧೀಶ ತೀರ್ಥರು
ಪಲಿಮಾರು ಮಠ, [ಕಿರಿಯ ಪಟ್ಟಿ]
ಉಪಾಧ್ಯಕ್ಷರು.
ತತ್ವವಾದ ಸಂಶೋಧನಾ ಸಂಸತ್

ಮಕರ ಸಂಕ್ರಮಣ
ಬಹುಧಾನ್ಯ ಸಂವತ್ಸರ

ಬ್ರಹ್ಮಮೀಮಾಂಸಾ ಸೂತ್ರಗಳ ಪಂಚಾಂಗದ ಮೇಲೆಯ ಎಲ್ಲರೂ ತಮ್ಮ ತಮ್ಮ ತತ್ವಜ್ಞಾನದ ಸೌಧ ಕಟ್ಟಿದರು. ಕೆಲವು ಕಟ್ಟಿದ್ದು ಪೂರ್ಣವಾಗುವ ಮುನ್ನವೇ ಕುಸಿದು ಹೋಯಿತು. ಕೆಲವರಿಗೆ ಪಂಚಾಂಗದ ಕಲ್ಲಿನ ಆಯ-ಆಳತೆಯ ಸಿಗಲಿಲ್ಲ.

ಬ್ರಹ್ಮಸೂತ್ರಗಳ ಮೇಲೆ ಸುಮಾರು ಇಪ್ಪತ್ತೈದು ಭಾಷ್ಯಗಳು ಆಗಿಹೋದವು. ಅವುಗಳಲ್ಲಿ ಗಟ್ಟಿಯಾಗಿ ಉಳಿದಂತವು ಮೂರು. ಕಾಲಾನುಗುಣವಾಗಿ ಅವು 'ಆಚಾರ್ಯ ಶಂಕರರ ಭಾಷ್ಯ', 'ಆಚಾರ್ಯ ರಾಮಾನುಜರ ಭಾಷ್ಯ' ಮತ್ತು 'ಆಚಾರ್ಯ ಮಧ್ವರ ಭಾಷ್ಯ'. ಈ ಮೂವರು ಬಳಸಿದ ಸೂತ್ರಪಾಠದಲ್ಲಿ ಅಲ್ಲಲ್ಲಿ ವ್ಯತ್ಯಾಸಗಳಿವೆ, ಪಾಠಾಂತರಗಳಿವೆ. ಸೂತ್ರಸಂಖ್ಯೆಯಲ್ಲಿ ಕೂಡ ಏಕರೂಪತೆ ಇಲ್ಲ. ಆಚಾರ್ಯಮಧ್ವರ ಪರಂಪರೆಯಲ್ಲೂ ಎರಡು ಪಕ್ಷಗಳಿವೆ. ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರಾದ ಹೃಷಿಕೇಶ ತೀರ್ಥರು ಬರೆದಿದ್ದ ಪಾಠ ಮತ್ತು ಅದಕ್ಕೆ ಅನುಗುಣವಾದ ತ್ರಿವಿಕ್ರಮ ಪಂಡಿತರು ಮುಂತಾದ ಪ್ರಾಚೀನ ಟೀಕಾಕಾರರಿಗೆ ಸಮ್ಮತವಾದ ಪಾಠ. ಈ ಪಕ್ಷದಂತೆ ಸೂತ್ರಸಂಖ್ಯೆ 562. ಜಯತೀರ್ಥೋತ್ತರ ಟೀಕಾಕಾರರದ್ದು ಇನ್ನೊಂದು ಪಕ್ಷ. ಇದರಂತೆ ಸೂತ್ರಸಂಖ್ಯೆ 564. ಪ್ರಾಚೀನ ಹಸ್ತಪ್ರತಿಗಳ ಕ್ರಮದಂತೆ ಗ್ರಂಥಾರಂಭದಲ್ಲಿ ಮತ್ತು ಕೊನೆಯಲ್ಲಿ ಮಾತ್ರ 'ಓಂ' ಇರುವುದು.

ಒಬ್ಬ ಸಂಶೋಧಕನಿಗೆ, ತುಲನಾತ್ಮಕವಾಗಿ ಭಾರತೀಯ ತತ್ವಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ವಾಂಸನಿಗೆ ಈ ಪಾಠಭೇದಗಳ ಅಧ್ಯಯನ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಅರ್ಥಶುದ್ಧಿಯಂತೆ ಪಾಠಶುದ್ಧಿಯೂ ಬಹಳ ಮುಖ್ಯವಾದ ಸಂಗತಿಯೆಂದು ಅವನಿಗೆ ತಿಳಿದಿರುತ್ತದೆ.

ನಮ್ಮ ಸಂಶೋಧನ ಸಂಸ್ಥೆಯ ಈ ಮೊದಲ ಪುಸ್ತಕ ಈ ಉದ್ದೇಶದಿಂದಲೇ ಪ್ರಕಟಗೊಳ್ಳುತ್ತಿದೆ. ರಾಮನಾಥ ಆಚಾರ್ಯನ ಈ ಪ್ರಯತ್ನ ಜಿಜ್ಞಾಸುಗಳಿಗೆ ಉಪಯುಕ್ತವಾಗುತ್ತದೆ ಎನ್ನುವ ಭರವಸೆ ನನಗಿದೆ.

ಪ್ರಥಮಾಧ್ಯಾಯಸ್ಯ ಪ್ರಥಮಪಾದಃ

- | | | |
|---|-------------------------|--|
| 1 | ಮಧ್ವ
ಶಂಕರ
ರಾಮಾನುಜ | ಅಥಾತೋ ಬ್ರಹ್ಮಜಿಜ್ಞಾಸಾ
ಅಥಾತೋ ಬ್ರಹ್ಮಜಿಜ್ಞಾಸಾ (1)
ಅಥಾತೋ ಬ್ರಹ್ಮಜಿಜ್ಞಾಸಾ (1) |
| 2 | | ಜನ್ಮಾದ್ಯಸ್ಯ ಯತಃ
" (2)
" (2) |
| 3 | | ಶಾಸ್ತ್ರಯೋನಿತ್ವಾತ್
" (3)
" (3) |
| 4 | | ತತ್ತು ಸಮನ್ವಯಾತ್
" (4)
" (4) |
| 5 | | ಈಕ್ಷತೇರ್ನಾಶಬ್ದಮ್
" (5)
" (5) |
| 6 | | ಗೌಣಶ್ಚೇನ್ನಾತ್ಮಶಬ್ದಾತ್
" (6)
" (6) |
| 7 | | ತನ್ನಿಷ್ಯಸ್ಯ ಮೋಕ್ಷೋಪದೇಶಾತ್
" (7)
" (7) |

2

8 ಹೇಯತ್ವಾವಚನಾಚ್ಚ
" (8)
" (8)

ಪ್ರತಿಜ್ಞಾವಿರೋಧಾತ್ * (9)

9 ಸ್ವಾಪ್ನಯಾತ್
" (9)
" (10)

10 ಗತಿಸಾಮಾನ್ಯಾತ್
" (10)
" (11)

11 ಶ್ರುತತ್ವಾಚ್ಚ
" (11)
" (12)

12 ಆನಂದಮಯೋಽಭ್ಯಾಸಾತ್
" (12)
" (13)

13 ವಿಕಾರಶಬ್ದಾನ್ನೇತಿ ಚೇನ್ನ ಪ್ರಾಚುರ್ಯಾತ್
" (13)
" (14)

14 ತದ್ಧೇತುವ್ಯಪದೇಶಾಚ್ಚ
" (14)
" (15)

3

15 ಮಾಂತ್ರವರ್ಗಿಕಮೇವ ಚ ಗೀಯತೇ
" (15)
" (16)

16 ನೇತರೋಽನುಪಪತ್ತೇಃ
" (16)
" (17)

17 ಭೇದವ್ಯಪದೇಶಾಚ್ಚ
" (17)
" (18)

18 ಕಾಮಾಚ್ಚ ನಾನುಮಾನಾಪೇಕ್ಷಾ
" (18)
" (19)

19 ಅಸ್ಮಿನ್ನಸ್ಯ ಚ ತದ್ಯೋಗಂ ಶಾಸ್ತಿ
" (19)
" (20)

20 ಅಂತಸ್ತದ್ಧರ್ಮೋಪದೇಶಾತ್
" (20)
" (21)

21 ಭೇದವ್ಯಪದೇಶಾಚ್ಚಾನ್ಯಃ
" (21)
" (22)

22 ಆಕಾಶಸ್ತಲ್ಲಿಂಗಾತ್
" (22)
" (23)

* ಈ ಸೂತ್ರ ಶಂಕರ, ಮಧ್ವ ಭಾಷ್ಯದಲ್ಲಿಲ್ಲ.

- 23 ಅತ ಏವ ಪಾಣಃ
 " (23)
 " (24)
- 24 ಜ್ಯೋತಿಶ್ಚ ರಣಾಭಿಧಾನಾತ್
 " (23)
 " (24)
- 25 ಭಂದೋಭಿಧಾನಾನ್ನೇತಿ ಚೇನ್ನ ತಥಾ
 ಚೇತೋರ್ಪಣನಿಗದಾತ್ ತಥಾ ಹಿ ದರ್ಶನಮ್
 " (25)
 ಭಂದೋಭಿಧಾನಾನ್ನೇತಿ ಚೇನ್ನ ತಥಾ
 ಚೇತೋರ್ಪಣನಿಗಮಾತ್ ತಥಾ ಹಿ ದರ್ಶನಮ್ (26)
- 26 ಭೂತಾದಿಪಾದವ್ಯಪದೇಶೋಪಪತ್ತೇಶ್ಚೈವಮ್
 " (26)
 " (27)
- 27 ಉಪದೇಶಭೇದಾನ್ನೇತಿ ಚೇನ್ನೋಭಯಸ್ಮಿನ್ನಪ್ಯವಿರೋಧಾತ್
 " (27)
 " (28)
- 28 ಪ್ರಾಣಸ್ತಥಾನುಗಮಾತ್
 " (28)
 " (29)
- 29 ನ ವಕ್ತುರಾತ್ಮೋಪದೇಶಾದಿತಿ ಚೇದಧ್ಯಾತ್ಮ-
 ಸಂಬಂಧಭೂಮಾ ಹ್ಯಸ್ಮಿನ್
 " (29)
 " (30)

- 30 ಶಾಸ್ತ್ರದೃಷ್ಟ್ಯಾ ತೂಪದೇಶೋ ವಾಮದೇವವತ್
 " (30)
 " (31)
- 31 ಜೀವ ಮುಖ್ಯ ಪ್ರಾಣಲಿಂಗಾನ್ನೇತಿ ಚೇನ್ನೋಪಾಸಾ-
 ತೈವಿಧ್ಯಾದಾಶ್ಚಿತ್ತತ್ವಾದಿಹ ತದ್ಯೋಗಾತ್
 " (31)
 " (32)

- 32 ಸರ್ವತ್ರ ಪ್ರಸಿದ್ಧೋಪದೇಶಾತ್
 " (32)
 " (33)
- 33 ವಿವಕ್ಷಿತಗುಣೋಪಪತ್ತೇಶ್ಚ
 " (33)
 " (34)
- 34 ಅನುಪಪತ್ತೇಸ್ತು ನ ಶಾರೀರಃ
 " (34)
 " (35)
- 35 ಕರ್ಮಕರ್ತೃವ್ಯಪದೇಶಾಚ್ಚ
 " (35)
 " (36)
- 36 ಶಬ್ದವಿಶೇಷಾತ್
 " (36)
 " (37)
- 37 ಸ್ಮೃತೇಶ್ಚ
 " (37)
 " (38)
- 38 ಅರ್ಭಕೌಕಸ್ತಾತ್ ತದ್ವ್ಯಪದೇಶಾಚ್ಚ ನೇತಿ
 ಚೇನ್ನ ನಿಚಾಯತಾದೇವಂ ವ್ಯೋಮವಚ್ಚ
 " (38)
 " (39)

- 39 ಸಂಭೋಗಪ್ರಾಪ್ತಿರಿತಿ ಚೇನ್ನ ವೈಶೇಷ್ಯಾತ್
 " (39)
 " (40)
- 40 ಅತ್ಯಾ ಚರಾಚರಗ್ರಹಣಾತ್
 " (40)
 " (41)
- 41 ಪ್ರಕರಣಾಚ್ಚ
 " (41)
 " (42)
- 42 ಗುಹಾಂ ಪ್ರವಿಷ್ಟಾವಾತ್ಮಾನೌ ಹಿ ತದ್ದರ್ಶನಾತ್
 " (42)
 " (43)
- 43 ವಿಶೇಷಣಾಚ್ಚ
 " (43)
 " (44)
- 44 ಅಂತರ ಉಪಪತ್ತೇಃ
 " (44)
 " (45)
- 45 ಸ್ಥಾನಾದಿವ್ಯಪದೇಶಾಚ್ಚ
 " (45)
 " (46)

- 46 ಸುಖವಿಶಿಷ್ಟಾಭಿಧಾನಾದೇವ ಚ
 " (46)
 " (47)
 ಅತ ಏವ ಚ ಸ ಬ್ರಹ್ಮ* (48)
- 47 ಶ್ರುತೋಪನಿಷತ್ಕಗತ್ಯಭಿಧಾನಾಚ್ಚ
 " (47)
 " (49)
- 48 ಅನವಸ್ಥಿತೇರಸಂಭವಾಚ್ಚ ನೇತರಃ
 " (48)
 " (50)
- 49 ಅಂತರ್ಯಮ್ಯಧಿದೈವಾದಿಷು ತದ್ಧರ್ಮವ್ಯಪದೇಶಾತ್
 " (49)
 ಅಂತರ್ಯಮ್ಯಧಿದೈವಾದಿಲೋಕಾದಿಷು ತದ್ಧರ್ಮವ್ಯಪದೇಶಾತ್ (51)
- 50 ನಚ ಸ್ಮಾರ್ತಮತದ್ಧರ್ಮಾಭಿಲಾಪಾತ್
 " (50)
 ನಚ ಸ್ಮಾರ್ತಮತದ್ಧರ್ಮಾಭಿಲಾಪಾಚ್ಚಾರೀಶ್ಚ (52)
- 51 ಶಾರೀರಶ್ಚೋಭಯೇಽಪಿ ಹಿ ಭೇದೇನೈನಮಧೀಯತೇ
 " (51)
 ಉಭಯೇಽಪಿ ಹಿ ಭೇದೇನೈನಮಧೀಯತೇ (53)
- 52 ಅದೃಶ್ಯತ್ವಾದಿಗುಣಕೋ ಧರ್ಮೋಕ್ತೇಃ
 " (52)
 " (53)

- 53 ವಿಶೇಷಣಭೇದವ್ಯಪದೇಶಾಭ್ಯಾಂ ಚ ನೇತರೌ
 " (53)
 " (55)
- 54 ರೂಪೋಪನ್ಯಾಸಾಚ್ಚ
 " (54)
 " (56)
- 55 ವೈಶ್ವಾನರಃ ಸಾಧಾರಣಶಬ್ದವಿಶೇಷಾತ್
 " (55)
 " (57)
- 56 ಸ್ಮರ್ಮಾಣಮನುಮಾನಂ ಸ್ಯಾದಿತಿ
 " (56)
 " (58)
- 57 ಶಬ್ದಾದಿಭ್ಯೋಂತಃಪ್ರತಿಷ್ಠಾನಾನ್ನೇತಿ ಚೇನ್ನ ತಥಾ
 ದೃಷ್ಟ್ಯಪದೇಶಾದಸಂಭವಾತ್ ಪುರುಷವಿಧಮಪಿ ಚೈನಮಧೀಯತೇ
 ಶಬ್ದಾದಿಭ್ಯೋಂತಃಪ್ರತಿಷ್ಠಾನಾಚ್ಚ ನೇತಿ ಚೇನ್ನ ತಥಾ
 ದೃಷ್ಟ್ಯಪದೇಶಾಸಂಭವಾತ್ ಪುರುಷಮಪಿ ಚೈನಮಧೀಯತೇ (57)
 " (59)
- 58 ಅತ ಏವ ನ ದೇವತಾ ಭೂತಂ ಚ
 " (58)
 " (60)
- 59 ಸಾಕ್ಷಾದಪ್ಯವಿರೋಧಂ ಜೈಮಿನಿಃ
 " (59)
 " (61)

60

ಅಭಿವ್ಯಕ್ತೀರಿತ್ಯಾಶ್ಚ ರಥ್ಯಃ
 " (60)
 " (62)

61

ಅನುಸ್ಮೃತೇರ್ಬಾದರಿಃ
 " (61)
 " (63)

62

ಸಂಪತ್ತೇರಿತಿ ಚೈಮಿನಿಸ್ತಥಾ ಹಿ ದರ್ಶಯತಿ
 " (62)
 " (64)

63

ಆಮನಂತಿ ಚೈನಮಸ್ಮಿನ್
 " (63)
 " (65)

64

ದ್ಯುಭ್ವಾದ್ಯಾಯತನಂ ಸ್ವಶಬ್ದಾತ್
 " (64)
 " (66)

65

ಮುಕ್ತೋಪಸೃಪ್ಯವ್ಯಪದೇಶಾತ್
 " (65)
 ಮುಕ್ತೋಪಸೃಪ್ಯವ್ಯಪದೇಶಾಚ್ಚ (67)

66

ನಾನುಮಾನಮತಚ್ಚಬ್ದಾತ್
 " (66)

67

ಪ್ರಾಣಭೃಚ್ಚ
 " (67)
 ನಾನುಮಾನಮತಚ್ಚಬ್ದಾತ್ ಪ್ರಾಣಭೃಚ್ಚ (68)

68

ಭೇದವ್ಯಪದೇಶಾತ್
 " (68)
 " (69)

69

ಪ್ರಕರಣಾತ್
 " (69)
 " (70)

70

ಸ್ಥಿತ್ಯದನಾಭ್ಯಾಂ ಚ
 " (70)
 " (71)

- 71 ಭೂಮಾ ಸಂಪ್ರಸಾದಾದಧ್ಯಪದೇಶಾತ್
 " (71)
 " (72)
- 72 ಧರ್ಮೋಪಪತ್ತೇಶ್ಚ
 " (72)
 " (73)
- 73 ಅಕ್ಷರಮಂಬರಾಂತಧ್ಯತೇಃ
 " (73)
 " (74)
- 74 ಸಾ ಚ ಪ್ರಶಾಸನಾತ್
 " (74)
 " (75)
- 75 ಅನ್ಯಭಾವವ್ಯಾವೃತ್ತೇಶ್ಚ
 " (75)
 " (76)
- 76 ಈಕ್ಷತಿಕರ್ಮವ್ಯಪದೇಶಾತ್ ಸಃ
 " (76)
 " (77)
- 77 ದಹರ ಉತ್ತರೇಭ್ಯಃ
 " (77)
 " (78)

- 78 ಗತಿಶಬ್ದಾಭ್ಯಾಂ ತಥಾ ಹಿ ದೃಷ್ಟಂ ಲಿಂಗಂ ಚ
 " (77)
 " (78)
- 79 ಧೃತೇಶ್ಚ ಮಹಿಮ್ನೋಽಸ್ಯಾಸ್ತಿನುಪಲಬ್ಧೇಃ
 " (79)
 " (80)
- 80 ಪ್ರಸಿದ್ಧೇಶ್ಚ
 " (79)
 " (80)
- 81 ಇತರಪರಾಮರ್ಶಾತ್ ಸ ಇತಿ ಚೇನ್ನಾಸಂಭವಾತ್
 " (81)
 " (82)
- 82 ಉತ್ತರಾಚ್ಚೇದಾವಿಭೂತಸ್ವರೂಪಸ್ತು
 " (81)
 " (82)
- 83 ಅನ್ಯಾರ್ಥಶ್ಚ ಪರಾಮರ್ಶಃ
 " (83)
 " (84)
- 84 ಅಲ್ಪಶ್ರುತೇರಿತಿ ಚೇತ್ತದುಕ್ತಮ್
 " (84)
 " (85)

- 85 ಅನುಕೃತೇಸ್ತಸ್ಯ ಚ
" (85)
" (86)
- 86 ಅಪಿ ಸ್ಮರೈತೇ
ಅಪಿ ಚ ಸ್ಮರೈತೇ (86)
ಅಪಿ ಸ್ಮರೈತೇ (87)
- 87 ಶಬ್ದಾದೇವ ಪ್ರಮಿತಃ
" (87)
" (88)
- 88 ಹೃದ್ಯಪೇಕ್ಷಯಾ ತು ಮನುಷ್ಯಾಧಿಕಾರತ್ವಾತ್
" (88)
" (89)
- 89 ತದುಪರೈವಿ ಬಾದಯಣಃ ಸಂಭವಾತ್
" (89)
" (90)
- 90 ವಿರೋಧಃ ಕರ್ಮಣೀತಿ ಚೇನ್ನಾನೇಕಪ್ರತಿಪತ್ತೇದರ್ಶನಾತ್
" (90)
" (91)
- 91 ಶಬ್ದ ಇತಿ ಚೇನ್ನಾತಃಪ್ರಭವಾತ್ ಪ್ರತ್ಯಕ್ಷಾನುಮಾನಾಭ್ಯಾಮ್
" (91)
" (92)
- 92 ಆತ ಏವ ಚ ನಿತ್ಯತ್ವಮ್
" (92)
" (93)

- 93 ಸಮಾನ ನಾಮರೂಪತ್ವಾಚ್ಚಾವೃತ್ತಾವಪ್ಯವಿರೋಧೋ
ದರ್ಶನಾತ್ ಸ್ಮೃತೇಶ್ಚ
" (93)
" (94)
- 94 ಮಧ್ಯಾದಿಷ್ಟಸಂಭವಾದನಧಿಕಾರಂ ಜೈಮಿನಿಃ
" (92)
" (93)
- 95 ಜ್ಯೋತಿಸಿ ಭಾವಾಚ್ಚ
" (92)
" (93)
- 96 ಭಾವಂ ತು ಬಾದರಾಯಣೋಽಸ್ತಿ ಹಿ
" (96)
" (97)
- 97 ಶುಗಸ್ಯ ತದನಾದರಶ್ರವಣಾತ್ ತದಾದ್ರವಣಾತ್ ಸೂಚ್ಯತೇ ಹಿ
" (97)
" (98)
- 98 ಕ್ಷತ್ರಿಯತ್ವಗತೇಶ್ಚೋತ್ತರತ್ರ ಚೈತ್ರರಥೇನ ಲಿಂಗಾತ್
" (98)
ಕ್ಷತ್ರಿಯತ್ವಗತೇಶ್ಚ (99)
ಉತ್ತರತ್ರ ಚೈತ್ರರಥೇನ ಲಿಂಗಾತ್ (100)
- 99 ಸಂಸ್ಕಾರಪರಾಮರ್ಶಾತ್ ತದಭಾವಾಭಿಲಾಪಾಚ್ಚ
" (99)
" (101)

100	ತದಭಾವನಿರ್ಧಾರಣೇ ಚ ಪ್ರವೃತ್ತೇಃ " (100) " (102)
101	ಶ್ರವಣಾಧ್ಯಯನಾರ್ಥ ಪ್ರತಿಷೇಧಾತ್ ಸ್ಮೃತೇಶ್ಚ " (101) ಶ್ರವಣಾಧ್ಯಯನಾರ್ಥ ಪ್ರತಿಷೇಧಾತ್ (103) ಸ್ಮೃತೇಶ್ಚ (104)
102	ಕಂಪನಾತ್ " (102) " (105)
103	ಜ್ಯೋತಿರ್ದರ್ಶನಾತ್ " (103) " (106)
104	ಆಕಾಶೋಽರ್ಥಾಂತರತ್ವಾದಿವ್ಯಪದೇಶಾತ್ " (103) " (106)
105	ಸುಷುಪ್ತೃತ್ಯಾಂತ್ಯೋರ್ಭೇದೇನ " (103) " (106)
106	ಪತ್ಯಾದಿಶಬ್ದೇಭ್ಯಃ " (106) " (109)

107	ಆನುಮಾನಿಕಮಪ್ಯೇಕೇಷಾಮಿತಿ ಚೇನ್ನ ಶರೀರರೂಪಕ- ವಿನ್ಯಸ್ತಗೃಹೀತೇರ್ದರ್ಶಯತಿ ಚ " (107) " (110)
108	ಸೂಕ್ಷ್ಮಂ ತು ತದರ್ಹತ್ವಾತ್ " (108) " (111)
109	ತದಧೀನತ್ವಾದರ್ಹವತ್ " (109) " (112)
110	ಜ್ಞೇಯತ್ವಾವಚನಾಚ್ಚ " (110) " (113)
111	ವದತೀತಿ ಚೇನ್ನ ಪ್ರಾಜ್ಞೋ ಹಿ
112	ಪ್ರಕರಣಾತ್ ವದತೀತಿ - ಚೇನ್ನ ಪ್ರಾಜ್ಞೋ ಹಿ ಪ್ರಕರಣಾತ್ (111) " (114)
113	ತ್ರಯಾಣಾಮೇವ ಚೈವಮುಪನ್ಯಾಸಃ ಪ್ರಶ್ನಶ್ಚ " (112) " (115)

- 114 ಮಹದ್ವಚ್ಚ
" (113)
" (116)
- 115 ಚಮಸವದವಿಶೇಷಾತ್
" (114)
" (117)
- 116 ಜ್ಯೋತಿರುಪಕ್ರಮಾತ್ತು ತಥಾ ಹ್ಯಧೀಯತ ಏಕೇ
" (115)
" (118)
- 117 ಕಲ್ಪನೋಪದೇಶಾಚ್ಚ ಮಧ್ವಾದಿವದವಿರೋಧಃ
" (116)
" (119)
- 118 ನ ಸಂಖ್ಯೋಪಸಂಗ್ರಹಾದಪಿ ನಾನಾಭಾವಾದತಿರೇಕಾಚ್ಚ
" (117)
" (120)
- 119 ಪ್ರಾಣಾದಯೋ ವಾಕ್ಯಶೇಷಾತ್
" (116)
" (119)
- 120 ಜ್ಯೋತಿಷ್ಯಕೇಷಾಮಸತ್ಯನ್ಯೇ
" (119)
" (122)

- 121 ಕಾರಣತ್ವೇನ ಚಾಕಾಶಾದಿಷು ಯಥಾವ್ಯಪದಿಷ್ಟೋಕ್ತೇಃ
" (120)
" (123)
- 122 ಸಮಾಕರ್ಷಾತ್
" (120)
" (123)
- 123 ಜಗದ್ವಾಚಿತ್ವಾತ್
" (122)
" (125)
- 124 ಜೀವಮುಖ್ಯಪ್ರಾಣಲಿಂಗಾದಿತಿ ಚೇತ್ತದ್ ವ್ಯಾಖ್ಯಾತಮ್
ಜೀವಮುಖ್ಯಪ್ರಾಣಲಿಂಗಾನ್ನೇತಿ ಚೇತ್ತದ್ವ್ಯಾಖ್ಯಾತಮ್ (123)
" (126)
- 125 ಅನ್ಯಾರ್ಥಂ ತು ಜೈಮಿನಿಃ ಪ್ರಶ್ನವ್ಯಾಖ್ಯಾನಾಭ್ಯಾಮಪಿ ಚೈವಮೇಕೇ
" (124)
" (127)
- 126 ವಾಕ್ಯಾನ್ವಯಾತ್
" (125)
" (128)
- 127 ಪ್ರತಿಜ್ಞಾಸಿದ್ಧೇರ್ಲಿಂಗಮಾಶ್ಚರಣ್ಯಃ
" (126)
" (129)

- 128 ಉತ್ಕೃಷ್ಟತ ಏವಂಭಾವಾದಿತ್ಯಾಡುಲೋಮಿಃ
 " (127)
 " (130)
- 129 ಅವಸ್ಥಿತೇರಿತಿ ಕಾಶಕ್ರತಃ
 " (128)
 " (131)
- 130 ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾಂತಾನುಪರೋಧಾತ್
 " (129)
 " (132)
- 131 ಅಭಿಧ್ಯೋಪದೇಶಾಚ್ಚ
 " (130)
 " (133)
- 132 ಸಾಕ್ಷಾಚ್ಚೋಭಯಾಮ್ನಾನಾತ್
 " (131)
 " (134)
- 133 ಆತ್ಮಕೃತೇಃ ಪರಿಣಾಮಾತ್
 " (132)
 ಆತ್ಮಕೃತೇಃ (135)
 ಪರಿಣಾಮಾತ್ (136)

- 134 ಯೋನಿಶ್ಚ ಹಿ ಗೀಯತೇ
 " (133)
 " (137)
- 135 ಏತೇನ ಸರ್ವೇ ವ್ಯಾಖ್ಯಾತಾ ವ್ಯಾಖ್ಯಾತಾಃ
 " (134)
 " (138)

136	ಸ್ತೃತ್ಯನವಕಾಶದೋಷಪ್ರಸಂಗ ಇತಿ ಚೇನ್ನಾನ್ಯಸ್ತೃತ್ಯನವಕಾಶ- ದೋಷಪ್ರಸಂಗಾತ್	" (135) " (139)
137	ಇತರೇಷಾಂ ಚಾನುಪಲಬ್ಧೇಃ " (136) " (140)	
138	ಏತೇನ ಯೋಗಃ ಪ್ರತ್ಯುಕ್ತಃ " (137) " (141)	
139	ನ ವಿಲಕ್ಷಣತ್ವಾದಸ್ಯ ತಥಾತ್ವಂ ಚ ಶಬ್ದಾತ್ " (138) " (142)	
140	ದೃಶ್ಯತೇ ತು *	
141	ಅಭಿಮಾನಿವ್ಯಪದೇಶಸ್ತು ವಿಶೇಷಾನುಗತಿಭ್ಯಾಮ್ " (139) " (143)	
142	ದೃಶ್ಯತೇ ಚ ದೃಶ್ಯತೇತು (140) " (144)	

143	ಅಸದಿತಿ ಚೇನ್ನ ಪ್ರತಿಷೇಧಮಾತ್ರತ್ವಾತ್ " (141) " (145)	
144	ಅಪೀತೌ ತದ್ವತ್ಪ್ರಸಂಗಾದಸಮಂಜಸಮ್ " (142) " (146)	
145	ನತು ದೃಷ್ಟಾಂತಭಾವಾತ್ " (143) " (147)	
146	ಸ್ವಪಕ್ಷದೋಷಾಚ್ಛ " (144) " (148)	
147	ತರ್ಕಾಪ್ರತಿಷ್ಠಾನಾದಪ್ಯನ್ಯಥಾನುಮೇಯಮಿತಿ ಚೇದೇವಮಪ್ಯನಿರ್ಮೋಕ್ಷ ಪ್ರಸಂಗಃ ತರ್ಕಾಪ್ರತಿಷ್ಠಾನಾದಪ್ಯನ್ಯಥಾನುಮೇಯಮಿತಿ ಚೇದೇವಮಪ್ಯನಿರ್ಮೋಕ್ಷ ಪ್ರಸಂಗಃ (145) ತರ್ಕಾಪ್ರತಿಷ್ಠಾನಾದಪಿ (149) ಅನ್ಯಥಾನುಮೇಯಮಿತಿ ಚೇದೇವಮಪ್ಯನಿರ್ಮೋಕ್ಷಪ್ರಸಂಗಃ (150)	
148	ಏತೇನ ಶಿಷ್ಟಾ ಪರಿಗ್ರಹಾ ಅಪಿ ವ್ಯಾಖ್ಯಾತಾಃ " (146) " (151)	
149	ಭೋಕ್ತೃಪತ್ತೇರವಿಭಾಗಶ್ಚೇತ್ ಸ್ಯಾಯೋಕ್ತವತ್ " (146) " (151)	

★ ಈ ಸೂತ್ರ, ಶಂಕರ, ರಾಮಾನುಜ ಭಾಷ್ಯದಲ್ಲಿಲ್ಲ

- 150 ತದನನ್ಯತ್ವಮಾರಂಭಣಶಬ್ದಾದಿಭ್ಯಃ
 " (148)
 " (153)
- 151 ಭಾವೇ ಚೋಪಲಬ್ಧೇಃ
 " (149)
 " (154)
- 152 ಸತ್ತ್ವಚ್ಚಾವರಸ್ಯ
 " (150)
 " (155)
- 153 ಅಸದ್ವ್ಯಪದೇಶಾನೇತಿ ಚೇನ್ನ ಧರ್ಮಾಂತರೇಣ ವಾಕ್ಯಶೇಷಾತ್
 " (151)
- 154 ಯುಕ್ತೇಃ ಶಬ್ದಾಂತರಾಚ್ಚ
 " (152)
 ಅಸದ್ವ್ಯಪದೇಶಾನೇತಿ ಚೇನ್ನ ಧರ್ಮಾಂತರೇಣ ವಾಕ್ಯಶೇಷಾತ್
 ಯುಕ್ತೇಃ ಶಬ್ದಾಂತರಾಚ್ಚ (156)
- 155 ಪಟವಚ್ಚ
 "(153)
 "(157)
- 156 ಯಥಾ ಪ್ರಾಣಾದಿಃ
 ಯಥಾ ಚ ಪ್ರಾಣಾದಿಃ (154)
 " (158)

- 157 ಇತರವ್ಯಪದೇಶಾದ್ಧಿತ್ಯಾಕರಣಾದಿದೋಷಪ್ರಸಕ್ತಿಃ
 " (155)
 " (159)
- 158 ಅಧಿಕಂ ತು ಭೇದನಿದೇಶಾತ್
 " (156)
 " (160)
- 159 ಅಶ್ವಾದಿವಚ್ಚ ತದನುಪಪತ್ತಿಃ
 " (157)
 " (161)
- 160 ಉಪಸಂಹಾರದರ್ಶನಾನೇತಿ ಚೇತ್ ಕ್ಷೀರವದ್ಧಿ
 ಉಪಸಂಹಾರದರ್ಶನಾನೇತಿ ಚೇನ್ನ ಕ್ಷೀರವದ್ಧಿ (158)
 " (162)
- 161 ದೇವಾದಿವದಪಿ ಯೋಕೇ
 " (159)
 " (163)
- 162 ಕೃತ್ಸಪ್ರಸಕ್ತಿನಿರವಯತ್ವಶಬ್ದಕೋಪೋ ವಾ
 " (160)
 " (164)
- 163 ಶ್ರುತೇಸ್ತು ಶಬ್ದಮೂಲತ್ವಾತ್
 " (161)
 " (165)

- 164 ಆತ್ಮನಿ ಚೈವಂ ವಿಚಿತ್ರಾಶ್ಚ ಹಿ
 " (162)
 " (166)
- 165 ಸ್ವಪಕ್ಷದೋಷಾಚ್ಚ
 " (163)
 " (167)
- 166 ಸರ್ವೋಪೇತಾ ಚ ತದ್ವರ್ತನಾತ್
 " (164)
 " (168)
- 167 ವಿಕರಣತ್ವಾನ್ನೇತಿ ಚೇತ್ತದುಕ್ತಮ್
 " (165)
 " (169)
- 168 ನ ಪ್ರಯೋಜನವತ್ವಾತ್
 " (166)
 " (170)
- 169 ಯೋಕವತ್ತು ಲೀಲಾಕೈವಲ್ಯಮ್
 " (167)
 " (171)
- 170 ವೈಷಮ್ಯನೈರ್ಭೃಣೈಃ ನ ಸಾಪೇಕ್ಷತ್ವಾತ್ ತಥಾಹಿ ದರ್ಶಯತಿ
 " (168)
 " (172)
- 171 ನ ಕರ್ಮಾವಿಭಾಗಾದಿತಿ ಚೇನ್ನಾನಾದಿತ್ವಾತ್
 " (169)

- 172 ಉಪಪದ್ಯತೇ ಚಾಪ್ಯುಪಲಭ್ಯತೇ ಚ
 " (170)
 ನ ಕರ್ಮಾವಿಭಾಗಾದಿತಿ ಚೇನ್ನಾನಾದಿತ್ವಾತ್ ಉಪಪದ್ಯತೇ ಚಾಪ್ಯುಪಲಭ್ಯತೇ ಚ (173)
- 173 ಸರ್ವಧರ್ಮೋಪಪತ್ತೇಶ್ಚ
 " (171)
 " (174)

174	ರಚನಾನುಪಪತ್ತೇಶ್ಚ ನಾನುಮಾನಮ್ " (172)
175	ಪ್ರವೃತ್ತೇಶ್ಚ " (173) ರಚನಾನುಪಪತ್ತೇಶ್ಚ ನಾನುಮಾನಂ ಪ್ರವೃತ್ತೇಶ್ಚ (175)
176	ಪಯೋಂಬುವಚ್ಚೇತ್ತತ್ಪ್ರಾಪಿ " (174) " (176)
177	ವ್ಯತಿರೇಕಾನವಸ್ಥಿತೇಶ್ಚಾನಪೇಕ್ಷತ್ವಾತ್ " (175) " (177)
178	ಅನ್ಯತ್ರಾಭಾವಾಚ್ಚ ನ ತೃಣಾದಿವತ್ " (176) " (178)
179	ಅಭ್ಯುಪಗಮೇಷ್ಯರ್ಥಾಭಾವಾತ್ " (177) " (182)
180	ಪುರುಷಾಶ್ಚ ವದಿತಿ ಚೇತ್ತಥಾಪಿ " (178) " (179)

181	ಅಂಗಿತ್ವಾನುಪಪತ್ತೇಶ್ಚ " (179) " (180)
182	ಅನ್ಯಥಾನುಮಿತೌ ಚ ಜ್ಞಶಕ್ತಿವಿಯೋಗಾತ್ " (180) " (181)
183	ವಿಪ್ರತಿಷೇಧಾಚ್ಚಾಸಮಂಜಸಮ್ " (181) " (183)
184	ಮಹದ್ದೀರ್ಘವದ್ವಾ ಹ್ರಸ್ವಪರಿಮಂಡಲಾಭ್ಯಾಮ್ " (182) " (184)
185	ಉಭಯಥಾವಾಪಿ ನ ಕರ್ಮತಸ್ತದಭಾವಃ " (183) " (185)
186	ಸಮವಾಯಾಭ್ಯುಪಗಮಾಚ್ಚ ಸಾಮ್ಯಾದನವಸ್ಥಿತೇಃ " (184) " (186)
187	ನಿತ್ಯಮೇವ ಚ ಭಾವಾತ್ " (185) " (187)

188	ರೂಪಾದಿಮತ್ವಾಚ್ಚ ವಿಪರ್ಯಯೋ ದರ್ಶನಾತ್ " (186) " (188)	
189	ಉಭಯಥಾ ಚ ದೋಷಾತ್ " (187) " (189)	
190	ಅಪರಿಗ್ರಹಾಚ್ಚಾತ್ಯಂತಮನಪೇಕ್ಷಾ " (188) " (190)	
191	ಸಮುದಾಯ ಉಭಯಹೇತುಕೇಪಿ ತದಪ್ರಾಪ್ತಿಃ " (189) " (191)	
192	ಇತರೇತರಪ್ರತ್ಯಯತ್ವಾದಿತಿ ಚೇನ್ನೋತ್ಪತ್ತಿಮಾತ್ರನಿಮಿತ್ತತ್ವಾತ್ " (190) ಇತರೇತರಪ್ರತ್ಯಯತ್ವಾದುಪಪನ್ನಮಿತಿ ಚೇನ್ನ ಸಂಘಾತಭಾವಾನಿಮಿತ್ತತ್ವಾತ್ (192)	
193	ಉತ್ತರೋತ್ಪಾದೇ ಚ ಪೂರ್ವನಿರೋಧಾತ್ " (191) " (193)	
194	ಅಸತಿ ಪ್ರತಿಜ್ಞೋಪರೋಧೋ ಯೌಗಪದ್ಯಮನ್ಯಥಾ " (192) " (194)	

95	ಪ್ರತಿಸಂಖ್ಯಾಪ್ರತಿಸಂಖ್ಯಾನಿರೋಧಾಪ್ರಾಪ್ತಿರವಿಚ್ಛೇದಾತ್ " (193) " (195)	
96	ಉಭಯಥಾ ಚ ದೋಷಾತ್ " (194) " (196)	
97	ಆಕಾಶೇ ಚಾವಿಶೇಷಾತ್ " (195) " (197)	
98	ಅನುಸ್ಮೃತೇಶ್ಚ " (196) " (198)	
99	ನಾಸತೋಽ ದೃಷ್ಟತ್ವಾತ್ " (197) " (199)	
00	ಉದಾಸೀನಾನಾಮಪಿ ಚೈವಂ ಸಿದ್ಧಿಃ " (198) " (200)	
01	ನಾಭಾವ ಉಪಲಬ್ಧಿಃ " (199) " (201)	

202	ವೈಧರ್ಮ್ಯಚ್ಚ ನ ಸ್ವಪ್ನಾದಿವತ್ " (200) " (202)
203	ನ ಭಾವೋಽನುಪಲಬ್ಧೇಃ " (201) " (203)
204	ಕ್ಷಣಿಕತ್ವಾಚ್ಚ * " (202)
205	ಸರ್ವಥಾನುಪಪತ್ತೇಶ್ಚ " (203) " (204)
206	ನೈಕಸ್ಮಿನ್ನಸಂಭವಾತ್ " (204) " (205)
207	ಏವಂ ಚಾತ್ಮಕಾತ್ಸೂಕ್ತಮ್ " (205) " (206)
208	ನಚ ಪರ್ಯಾಯಾದಪ್ಯವಿರೋಧೋ ವಿಕಾರಾದಿಭ್ಯಃ " (206) " (207)
209	ಅಂತ್ಯಾವಸ್ಥಿತೇಶ್ಚೋಭಯನಿತ್ಯತ್ವಾದವಿಶೇಷಃ " (207) " (208)

210	ಪತ್ಯುರಸಾಮಂಜಸ್ಯಾತ್ " (208) " (209)
211	ಸಂಬಂಧಾನುಪಪತ್ತೇಶ್ಚ * " (209)
212	ಅಧಿಷ್ಠಾನುಪಪತ್ತೇಶ್ಚ " (210) " (210)
213	ಕರಣವಚ್ಚೇನ್ನ ಭೋಗಾದಿಭ್ಯಃ " (211) " (211)
214	ಅಂತವತ್ತ್ವಮಸರ್ವಜ್ಞತಾ ವಾ " (212) " (212)
215	ಉತ್ಪತ್ತಿಸಂಭವಾತ್ " (213) " (213)
216	ನ ಚ ಕರ್ತುಃ ಕರಣಮ್ " (214) " (214)
217	ವಿಜ್ಞಾನಾದಿಭಾವೇ ವಾ ತದಪ್ರತಿಷೇಧಃ " (215) " (215)

218

ವಿಪ್ರತಿಷೇಧಾಚ್ಚ

" (216)

" (216)

ದ್ವಿತೀಯಾಧ್ಯಾಯಸ್ಯ ತೃತೀಯಪಾದಃ

219

ನ ವಿಯದಶ್ಚುತೇಃ

" (217)

" (217)

220

ಅಸ್ತಿ ತು

"(218)

"(218)

221

ಗೌಣ್ಯಸಂಭವಾತ್

" (219)

222

ಶಬ್ದಾಚ್ಚ

"(220)

ಗೌಣ್ಯಸಂಭವಾಚ್ಚಬ್ದಾಚ್ಚ (219)

223

ಸ್ಯಾಚ್ಚೈಕಸ್ಯ ಬ್ರಹ್ಮಶಬ್ದವತ್

" (221)

" (220)

224

ಪ್ರತಿಜ್ಞಾಹಾನಿರವ್ಯತಿರೇಕಾಚ್ಚಬ್ದೇಭ್ಯಃ

" (222)

ಪ್ರತಿಜ್ಞಾಹಾನಿರವ್ಯತಿರೇಕಾತ್ (221)

ಶಬ್ದೇಭ್ಯಃ (222)

225

ಯಾವದ್ವಿಕಾರಂ ತು ವಿಭಾಗೋ ಲೋಕವತ್

" (223)

" (223)

- 226 ಏತೇನ ಮಾತರಿಶ್ವಾ ವ್ಯಾಖ್ಯಾತಃ
 " (224)
 " (224)
- 227 ಅಸಂಭವಸ್ತು ಸತೋನುಪಪತ್ತೇಃ
 " (225)
 " (225)
- 228 ತೇಜೋತಸ್ತ ಥಾಹ್ಯಾಹ
 " (226)
 " (226)
- 229 ಅಪಃ
 "(227)
 "(227)
- 230 ಪೃಥಿವ್ಯಧಿಕಾರರೂಪಶಬ್ದಾಂತರಾದಿಭ್ಯಃ
 ಪೃಥಿವ್ಯಧಿಕಾರರೂಪಶಬ್ದಾಂತರೇಭ್ಯಃ (228)
 ಪೃಥಿವೀ (228)
 ಅಧಿಕಾರರೂಪಶಬ್ದಾಂತರೇಭ್ಯಃ (229)
- 231 ತದಭಿಧ್ಯಾನಾದೇವ ತು ತಲ್ಲಿಂಗಾತ್ಃ
 " (229)
 " (230)
- 232 ವಿಪರೈಯೇಣ ತು ಕ್ರಮೋಽತ ಉಪಪದ್ಯತೇ ಚ
 " (230)
 " (231)

- 233 ಅಂತರಾವಿಜ್ಞಾನಮನಸೀ ಕ್ರಮೇಣ ತಲ್ಲಿಂಗಾದಿತಿ
 ಚೇನ್ನಾವಿಶೇಷಾತ್
 " (231)
 " (232)
- 234 ಚರಾಚರವ್ಯಪಾಶ್ರಯಸ್ತು ಸ್ಯಾತ್ ತದ್ವ್ಯಪದೇಶೋ
 ಭಾಕ್ತಸ್ತದ್ಭಾವಭಾವಿತ್ವಾತ್
 " (232)
 " (233)
- 235 ನಾತ್ಮಾಽಶ್ರುತೇರ್ನಿತ್ಯತ್ವಾಚ್ಚ ತಾಭ್ಯಃ
 " (233)
 " (234)
- 236 ಜ್ಞೋಽತ ಏವ
 " (234)
 " (235)
- 237 ಉತ್ಕ್ರಾಂತಿಗತ್ಯಾಗತೀನಾಮ್
 " (235)
 " (236)
- 238 ಸ್ವಾತ್ಮನಾ ಚೋತ್ತರಯೋಃ
 " (236)
 " (237)
- 239 ನಾನುರತಚ್ಚುತೇರಿತಿ ಚೇನ್ನೇತರಾಧಿಕಾರಾತ್
 " (237)
 " (238)

- 240 ಸ್ವಶಬ್ದೋನ್ಮಾನಾಭ್ಯಾಂ ಚ
" (238)
" (239)
- 241 ಅವಿರೋಧಶ್ಚಂದನವತ್
" (239)
" (240)
- 242 ಅವಸ್ಥಿತವೈಶೇಷ್ಯಾದಿತಿ ಚೇನ್ನಾಭ್ಯುಪಗಮಾದ್ಧೃದಿ ಹಿ
" (240)
" (241)
- 243 ಗುಣಾದ್ ವಾಸ್ತಲೋಕವತ್
ಗುಣಾದ್ವಾ ಲೋಕವತ್ (241)
ಗುಣಾದ್ವಾಸ್ತಲೋಕವತ್ (242)
- 244 ವ್ಯತಿರೇಕೋ ಗಂಧವತ್ತಥಾಚ ದರ್ಶಯತಿ
ವ್ಯತಿರೇಕೋ ಗಂಧವತ್ (242)
ತಥಾ ಚ ದರ್ಶಯತಿ (243)
ವ್ಯತಿರೇಕೋ ಗಂಧವತ್ತಥಾ ಚ ದರ್ಶಯತಿ (243)
- 245 ಪೃಥಗುಪದೇಶಾತ್
" (244)
" (244)
- 246 ತದ್ಗುಣಸಾರತ್ವಾತ್ತು ತದ್ವ್ಯಪದೇಶಃ ಪ್ರಾಜ್ಞವತ್
" (245)
" (245)

- 247 ಯಾವದಾತ್ಯಭಾವಿತ್ವಾಚ್ಚ ನ ದೋಷಸ್ತದ್ದರ್ಶನಾತ್
" (246)
" (246)
- 248 ಪುಂಸ್ತ್ವಾದಿವತ್ತ್ವಸ್ಯ ಸತೋಽಭಿವ್ಯಕ್ತಿಯೋಗಾತ್
" (247)
" (247)
- 249 ನಿತ್ಯೋಪಲಬ್ಧ್ಯನುಪಲಬ್ಧಿಪ್ರಸಂಗೋಽನ್ಯತರನಿಯಮೋ ವಾಽನ್ಯಥಾ
" (248)
" (248)
- 250 ಕರ್ತಾ ಶಾಸ್ತ್ರಾರ್ಥವತ್ತ್ವಾತ್
" (249)
" (249)
- 251 ವಿಹಾರೋಪದೇಶಾತ್
" (250)
- 252 ಉಪಾದಾನಾತ್
" (251)
ಉಪಾದಾನಾತ್ ವಿಹಾರೋಪದೇಶಾಚ್ಚ (250)
- 253 ವ್ಯಪದೇಶಾಚ್ಚ ಕ್ರಿಯಾಯಾಂ ನ ಚೇನ್ನಿರ್ದೇಶವಿಪರೈಯಃ
" (252)
" (251)

- 254 ಉಪಲಬ್ಧವದನಿಯಮಃ
 " (253)
 " (252)
- 255 ಶಕ್ತಿವಿಪರ್ಯಯಾತ್
 " (254)
 " (253)
- 256 ಸಮಾಧ್ಯಭಾವಾಚ್ಚ
 " (255)
 " (254)
- 257 ಯಥಾ ಚ ತಕ್ಷೋಭಯಥಾ
 " (256)
 " (255)
- 258 ಪರಾತ್ಪು ತಚ್ಚುತೇಃ
 " (257)
 " (256)
- 259 ಕೃತಪ್ರಯತ್ನಾಪೇಕ್ಷಸ್ತು ವಿಹಿತಪ್ರತಿಷೇಧಾವೈಯರ್ಥ್ಯಾದಿಭ್ಯಃ
 ಕೃತಪ್ರಯತ್ನಾಪೇಕ್ಷಸ್ತು ವಿಹಿತಪ್ರತಿಷಿದ್ಧಾವೈಯರ್ಥ್ಯಾದಿಭ್ಯಃ (258)
 " (257)
- 260 ಅಂಶೋ ನಾನಾವ್ಯಪದೇಶಾದನ್ಯಥಾ ಚಾಪಿ
 ದಾಶಕಿತವಾದಿತ್ವಮಧೀಯತ ಏಕೇ
 " (259)
 " (258)

- 261 ಮಂತ್ರವರ್ಣಾತ್
 ಮಂತ್ರವರ್ಣಾಚ್ಚ (260)
 ಮಂತ್ರವರ್ಣಾತ್ (259)
- 262 ಅಪಿ ಸ್ಮರ್ಯತೇ
 ಅಪಿ ಚ ಸ್ಮರ್ಯತೇ (261)
 ಅಪಿ ಸ್ಮರ್ಯತೇ (260)
- 263 ಪ್ರಕಾಶಾದಿವನ್ನೈವಂ ಪರಃ
 " (262)
 ಪ್ರಕಾಶಾದಿವತ್ತುನ್ನೈವಂ ಪರಃ (261)
- 264 ಸ್ಮರಂತಿ ಚ
 " (263)
 " (262)
- 265 ಅನುಜ್ಞಾಪರಿಹಾರೌ ದೇಹಸಂಬಂಧಾಜ್ಞೋತ್ತಿರಾದಿವತ್
 " (264)
 " (263)
- 266 ಅಸಂತತೇಶ್ಚಾವ್ಯತಿಕರಃ
 " (265)
 " (264)
- 267 ಆಭಾಸ ಏವ ಚ
 " (266)
 " (265)

- 268 ಅದೃಷ್ಟಾನಿಯಮಾತ್
 " (267)
 " (266)
- 269 ಅಭಿಸಂಧ್ಯಾದಿಷ್ಟಪಿ ಚೈವಮ್
 " (268)
 " (267)
- 270 ಪ್ರದೇಶಾದಿತಿ ಚೇನ್ನಾಂತರ್ಭಾವಾತ್
 " (269)
 ಪ್ರದೇಶಾಭೇದಾದಿತಿ ಚೇನ್ನಾಂತರ್ಭಾವಾತ್ (268)

ದ್ವಿತೀಯಾಧ್ಯಾಯಸ್ಯ ಚತುರ್ಥಪಾದಃ

- 271 ತಥಾ ಪ್ರಾಣಾಃ
 " (270)
 " (269)
- 272 ಗೌಣ್ಯಸಂಭವಾತ್
 " (271)
- 273 ಪ್ರತಿಜ್ಞಾನುಪರೋಧಾಚ್ಚ *
- 274 ತತ್ತ್ವಾಕ್ ಶ್ರುತೇಶ್ಚ
 " (272)
 ಗೌಣ್ಯಸಂಭವಾತ್ತತ್ತ್ವಾಕ್ ಶ್ರುತೇಶ್ಚ (270)
- 275 ತತ್ಪೂರ್ವಕತ್ವಾದ್ವಾಚಃ
 " (273)
 " (271)
- 276 ಸಪ್ತಗತೇರ್ವಿಶೇಷಿತತ್ವಾಚ್ಚ
 " (274)
 " (272)
- 277 ಹಸ್ತಾದಯಸ್ತು ಸ್ಥಿತೇಽತೋ ನೈವಮ್
 " (275)
 " (273)

44

278

ಅಣವಶ್ಚ
 " (276)
 " (274)

279

ಶ್ರೇಷ್ಠಶ್ಚ
 " (277)
 " (275)

280

ನ ವಾಯುಕ್ರಿಯೇ ಪೃಥಗುಪದೇಶಾತ್
 " (278)
 " (276)

281

ಚಕ್ಷುರಾದಿವತ್ತು ತತ್ಸಹಶಿಷ್ಟಾದಿಭ್ಯಃ
 " (279)
 " (277)

282

ಅಕರಣತ್ವಾಚ್ಚ ನ ದೋಷಸ್ತಥಾ ಹಿ ದರ್ಶಯತಿ
 " (280)
 " (278)

283

ಪಂಚವೃತ್ತಿರ್ಮನೋವದ್ವ್ಯಪದಿಶ್ಯತೇ
 " (281)
 " (279)

284

ಅಣುಶ್ಚ
 " (282)
 " (280)

285

ಜ್ಯೋತಿರಾದ್ಯಧಿಷ್ಠಾನಂ ತು ತದಾಮನನಾತ್
 " (283)

286

ಪ್ರಾಣವತಾ ಶಬ್ದಾತ್
 " (284)

ಜ್ಯೋತಿರಾದ್ಯಧಿಷ್ಠಾನಂ ತು ತದಾಮನನಾತ್ ಪ್ರಾಣವತಾ ಶಬ್ದಾತ್ (281)

287

ತಸ್ಯ ಚ ನಿತ್ಯತ್ವಾತ್
 " (285)
 " (282)

288

ತ ಇಂದ್ರಿಯಾಣಿ ತದ್ವ್ಯಪದೇಶಾದನ್ಯತ್ರ ಶ್ರೇಷ್ಠಾತ್
 " (286)
 " (283)

289

ಭೇದಶ್ಚುತೇಃ
 " (287)

290

ವೈಲಕ್ಷಣ್ಯಾಚ್ಚ
 " (288)
 ಭೇದಶ್ಚುತೇಃ ವೈಲಕ್ಷಣ್ಯಾಚ್ಚ (284)

291

ಸಂಜ್ಞಾಮೂರಿಕ್ಲಪ್ತಿಸ್ತು ತ್ರಿವೃತ್ತುರ್ವತ ಉಪದೇಶಾತ್
 " (289)
 " (285)

292

ಮಾಂಸಾದಿಭೌಮಂ ಯಥಾಶಬ್ದಮಿತರಯೋಶ್ಚ
 " (290)
 " (286)

293

ವೈಶೇಷ್ಯಾತ್ತು ತದ್ವಾದಸ್ತದ್ವಾದಃ
 " (291)
 " (287)

ತೃತೀಯಾಧ್ಯಾಯಸ್ತು ಪ್ರಥಮಪಾದಃ

- 294 ತದಂತರಪ್ರತಿಪತ್ತೌ ರಂಹತಿ ಸಂಪರಿಷ್ವಕ್ತುಃ ಪ್ರಶ್ನನಿರೂಪಣಾಭ್ಯಾಮ್
 " (292)
 " (288)
- 295 ತ್ಯಾತ್ಮಕತ್ವಾತ್ ಭೂಯಸ್ತ್ವಾತ್
 " (293)
 " (289)
- 296 ಪ್ರಾಣಗತೇಶ್ಚ
 " (294)
 " (290)
- 297 ಅಗ್ನಾದಿಗತಿಶ್ರುತೇರಿತಿ ಚೇನ್ನ ಭಾಕ್ತತ್ವಾತ್
 " (295)
 " (291)
- 298 ಪ್ರಥಮೇಽಶ್ರವಣಾದಿತಿ ಚೇನ್ನ ತಾ ಏವ ಹ್ಯುಪಪತ್ತೇಃ
 " (296)
 " (292)
- 299 ಅಶ್ರುತತ್ವಾದಿತಿ ಚೇನ್ನೇಷ್ಟಾದಿಕಾರಿಣಾಂ ಪ್ರತೀತೇಃ
 " (297)
 " (293)
- 300 ಭಾಕ್ತಂ ವಾಽನಾತ್ಮವಿತ್ತ್ವಾತ್ತ್ವಾಹಿ ದರ್ಶಯತಿ
 " (298)
 " (294)

ತೃತೀಯಾಧ್ಯಾಯ

- 301 ಕೃತಾತ್ಯಯೇಽನುಶಯವಾನ್ ದೃಷ್ಟಸ್ತೃತಿಭ್ಯಾಂ
- 302 ಯಥೇತಮನೇವಂಚ
 ಕೃತಾತ್ಯಯೇಽನುಶಯವಾನ್ ದೃಷ್ಟಸ್ತೃತಿಭ್ಯಾಂ ಯಥೇತಮನೇವಂಚ (299)
 " (295)
- 303 ಚರಣಾದಿತಿ ಚೇನ್ನ ತದುಪಲಕ್ಷಣಾರ್ಥೇತಿ ಕಾರ್ಪ್ಪಾಜಿನಿಃ
 ಚರಣಾದಿತಿ ಚೇನ್ನೋಪಲಕ್ಷಣಾರ್ಥೇತಿ ಕಾರ್ಪ್ಪಾಜಿನಿಃ (300)
 ಚರಣಾದಿತಿ ಚೇನ್ನ ತದುಪಲಕ್ಷಣಾರ್ಥೇತಿ ಕಾರ್ಪ್ಪಾಜಿನಿಃ (296)
- 304 ಆನರ್ಥಕೃಮಿತಿ ಚೇನ್ನ ತದಪೇಕ್ಷತ್ವಾತ್
 " (301)
 " (297)
- 305 ಸುಕೃತದುಷ್ಯತೇ ಏವೇತಿ ತು ಬಾದರಿಃ
 " (302)
 " (298)
- 306 ಅನಿಷ್ಟಾದಿಕಾರಿಣಾಮಪಿ ಚ ಶ್ರುತಮ್
 " (303)
 " (299)
- 307 ಸಂಯಮನೇ ತ್ವನುಭೂಯೇತರೇಷಾಮಾರೋಹಾವರೋಹೌ
 ತದ್ಗತಿದರ್ಶನಾತ್
 " (304)
 " (303)
- 308 ಸ್ಮರಂತಿ ಚ
 " (305)

- 309 ಅಪಿ ಸಪ್ತ
 " (306)
 " (302)
- 310 ತತ್ರಾಪಿ ಚ ತದ್ವ್ಯಾಪಾರಾದವಿರೋಧಃ
 " (307)
 ತತ್ರಾಪಿ ತದ್ವ್ಯಾಪಾರಾದವಿರೋಧಃ (303)
- 311 ವಿದ್ಯಾಕರ್ಮಣೋರಿತಿ ತು ಪ್ರಕೃತತ್ವಾತ್
 " (308)
 " (304)
- 312 ನ ತೃತೀಯೇ ತಥೋಪಲಬ್ಧೇಃ
 " (309)
 " (305)
- 313 ಸ್ಮರ್ಮತೇಽಪಿ ಚ ಲೋಕೇ
 " (310)
 " (306)
- 314 ದರ್ಶನಾಚ್ಚ
 " (311)
 " (307)
- 315 ತೃತೀಯೇ ಶಬ್ದಾವರೋಧಃ ಸಂಶೋಕಜಸ್ಯ
 " (312)
 " (308)
- 316 ತತ್ತ್ವಾಭಾವ್ಯಾಪತ್ತಿರುಪಪತ್ತೇಃ
 ಸಾಭಾವ್ಯಾಪತ್ತಿರುಪಪತ್ತೇಃ (313)
 ತತ್ತ್ವಾಭಾವ್ಯಾಪತ್ತಿರುಪಪತ್ತೇಃ(309)

- 317 ನಾತಿಚಿರೇಣ ವಿಶೇಷಾತ್
 " (314)
 " (310)
- 318 ಅನ್ಯಾಧಿಷ್ಠಿತೇ ಪೂರ್ವವದಭಿಲಾಪಾತ್
 " (315)
 " (311)
- 319 ಅಶುದ್ಧಮಿತಿ ಚೇನ್ನ ಶಬ್ದಾತ್
 " (316)
 " (312)
- 320 ರೇತಃ ಸಿಗ್ನೋಗೋಽಘ
 " (317)
 " (313)
- 321 ಯೋನೇಃ ಶರೀರಮ್
 " (318)
 " (314)